



**BSBS**

**The B-School**

**B E N G A L U R U**

## ಸಮೀರ್ ಹುಸೇನ್ 2017-19



ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ತಾಲೂಕಿನ ಪುಟ್ಟ ಹಳ್ಳಿಯೊಂದರ ಬಿ.ಕಾಂ ಪದವೀಧರ. ತಂದೆಯವರದ್ದು ಆರೋಗ್ಯ ಕಾರ್ಯಕರ್ತರ ವೃತ್ತಿ. ಹಲವು ಸಾಮಾನ್ಯ ಔಷಧಗಳು ಮತ್ತು ಒಂದು ಇಂಜೆಕ್ಷನ್ ಕಿಟ್ ಹಿಡಿದು ಹಳ್ಳಿಯಿಂದ ಹಳ್ಳಿಗೆ ಸುತ್ತುತ್ತಾ ಔಷಧೋಪಚಾರ ನಡೆಸುವ ನೋಂದಾಯಿತ ವೈದ್ಯಕೀಯ ಅಭ್ಯಾಸ ವೃತ್ತಿ (RMP). ತಾಯಿ ಮೂರು ಮಕ್ಕಳ ಹಾಗೂ

ಸಂಸಾರದ ಹೊರೆ ಹೊತ್ತ ಗೃಹಿಣಿ. ತಂದೆಯ ಮೂಲ ವೃತ್ತಿಯಿಂದ ಬರುತ್ತಿದ್ದ ಮಾಸಿಕ ಆದಾಯವಾದ ಆರಂಟು ಸಾವಿರ ರೂಪಾಯಿಗಳೇ ಕುಟುಂಬದ ಆದಾಯ! ಕುಟುಂಬದ ಇಂಥ ಅರ್ಥಿಕ ಪರಿಸ್ಥಿತಿಯಿಂದಾಗಿ ಯಾವುದಾದರೂ ಉದ್ಯೋಗಕ್ಕೆ ಸೇರುವ ಪ್ರಬಲ ಒತ್ತಡ ಒಂದು ಕಡೆ. ಇನ್ನೊಂದೆಡೆ, ತನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು BSBS ವಿದ್ಯಾಸಂಸ್ಥೆ ಸೇರಿ ವೃತ್ತಿಪರ ಬದುಕಿನಲ್ಲಿ ಒಳ್ಳೆಯ ಹುದ್ದೆಗಳನ್ನು ದೊರಕಿಸಿಕೊಂಡು ಕನಸನ್ನು ಸಾಕಾರ ಮಾಡಿಕೊಂಡದ್ದನ್ನು ಕಂಡು ತುಂಬಾ ಆಕರ್ಷಿತನಾಗಿದ್ದು ಇನ್ನೊಂದೆಡೆ.

ಇದನ್ನರಿತ ತಂದೆಯವರು ಮಗನ ಶಾಶ್ವತ ಒಳಿತಿಗಾಗಿ B S B S ನಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಕಠಿಣ ನಿರ್ಧಾರ ತೆಗೆದುಕೊಂಡರು. ಮಗನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲು ತಾವು ಎದುರಿಸುತ್ತಿರುವ ಸಂಕಷ್ಟವನ್ನು ಪದೇ ಪದೇ BSBSಗೆ ನೆನಪಿಸುತ್ತಿದ್ದರು.

ಸಮೀರ್ ಹುಸೇನ್‌ನ ಆಯ್ಕೆ, ಪರಿಶ್ರಮ ವ್ಯರ್ಥವಾಗಲಿಲ್ಲ. Stovekraft India Pvt Ltd ಕಂಪನಿ ಅವನ ಪ್ರತಿಭೆಯನ್ನು ಗುರುತಿಸಿ 3.5 ಲಕ್ಷ ರೂಪಾಯಿ ವಾರ್ಷಿಕ ವೇತನದೊಂದಿಗೆ ಅವನನ್ನು Campus Recruitment ಮೂಲಕ ತನ್ನ ರಫ್ತು ವ್ಯಾಪಾರ ವಿಭಾಗದ ಅಧಿಕಾರಿಯಾಗಿ ನಿಯೋಜಿಸಿಕೊಂಡಿತು. ಎಪ್ರಿಲ್ 2019ರ ಮಧ್ಯ ಭಾಗದಲ್ಲಿ BSBS ಸಂಸ್ಥೆಗೆ ಬಂದ ಅವರ ಇಡೀ ಕುಟುಂಬದ ಸದಸ್ಯರ ಕಣ್ಣುಗಳಲ್ಲಿ ಕೃತಜ್ಞತೆಯ ಆನಂದದ ಕಣ್ಣೀರು ಇದ್ದವು. ಸಮೀರನು ಕಳುಹಿಸುವ ಪ್ರತಿಮಾಸದ 20-22 ಸಾವಿರದ ಆದಾಯ ಅರ್ಥಿಕ ಸಂಕಷ್ಟದಿಂದ ನಲುಗಿದ್ದ ಕುಟುಂಬದ ಆಸೆಗಳನ್ನು ಚಿಗುರೊಡೆಸಿದೆ. ಪರಿವಾರದ ಉಳಿದ ಮಕ್ಕಳಿಗೂ ಇಂಥದೇ ಉತ್ತಮ ವಿದ್ಯಾಭ್ಯಾಸ ನೀಡಿಸುವತ್ತ ಚಿಂತನೆ ನಡೆದಿದೆ.



## ಅಭಿಜಿತ್ ಟಿ.ವಿ

2016 - 18



ನಿಜ ಹೇಳಬೇಕೆಂದರೆ, ಅಭಿಜಿತ್ ನ ತಂದೆ ವೆಂಕಟೇಶ್ ಅವರು **BSBS**ಗೆ ಬಂದಾಗ ಅವರ ಉದ್ದೇಶ ಅಭಿಜಿತ್ ಪ್ರವೇಶಾತಿಯನ್ನು ರದ್ದು ಮಾಡಿಸುವುದಾಗಿತ್ತು! ಅದಕ್ಕೆ ಕಾರಣವೂ ಇತ್ತು.....

ಬಿ.ಕಾಂ ನಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ನಾಲ್ಕನೇ rank ಪಡೆದಿದ್ದ ಅಭಿಜಿತ್ ಅಲ್ಲಿಯೇ ಎಂ.ಕಾಂ ಮುಗಿಸಿ ಉಪನ್ಯಾಸಕನಾಗಲಿ ಎನ್ನುವುದು ತಂದೆಯವರ ಅಪೇಕ್ಷೆ. ಆದರೆ ಅಭಿಜಿತ್ ನ ಅನುಭವ ಬೇರೆಯೇ! ತಾನು ಓದಿದ ಕೊರಟಗೆರೆಯ ಸರಕಾರಿ ಕಾಲೇಜಿನಲ್ಲಿ ಉತ್ತಮ ಅಂಕಪಡೆದಿದ್ದರೂ ಎಂ.ಕಾಂ ಪದವೀಧರರಲ್ಲಿ ಅನೇಕರು ತಾತ್ಕಾಲಿಕ ಕೆಲಸ, ಕೈಗೂ ನಿಲುಕದ ಸಂಬಳ, ನೌಕರಿಯ ಅಸುರಕ್ಷತೆ ಮುಂತಾದ ಕಾರಣಗಳಿಂದಾಗಿ ಬೇಸತ್ತು ಉತ್ತಮವಾದ, ಶಾಶ್ವತವಾದ ಉದ್ಯೋಗಕ್ಕಾಗಿ ಚಡಪಡಿಸುತ್ತಿದ್ದದ್ದನ್ನು ಅವನು ಕಂಡಿದ್ದ.

ತಂದೆ ವೆಂಕಟೇಶ್ ರವರ ಅಭಿಪ್ರಾಯವನ್ನು ಸಂಯಮದಿಂದ ಆಲಿಸಲಾಯಿತು. ಜತೆಗೆ ವೃತ್ತಿಪರ ಕೋರ್ಸಿನಲ್ಲಿ ಪರಿಣತಿ ಹೊಂದುವುದರಿಂದ ಉಂಟಾಗುವ ಅನುಕೂಲ, ವ್ಯಾಪಕ ಅವಕಾಶಗಳು, ಕಾರ್ಪೊರೇಟ್ ಕ್ಷೇತ್ರದ ಮಹತ್ವ ಇವನ್ನು ಸಹಾ ಮನವರಿಕೆ ಮಾಡಿಕೊಡಲಾಯಿತು. ಅವರಿಗೆ **BSBS** ನ ಸಲಹೆ, ಭರವಸೆಗಳಿಂದ ಸಮಾಧಾನಗೊಂಡ ವೆಂಕಟೇಶ್ ಅವರು **BSBS**ನಿಂದ ಹೋಗುವಾಗ ಹೇಳಿದ ಮಾತು - "ಅಭಿಜಿತ್ ಇನ್ನು ನಿಮ್ಮ ಮಗ; ನನ್ನ ಮಗನಲ್ಲ!" ಇದು ನಡೆದದ್ದು 2016ರ ಸಪ್ಟೆಂಬರ್‌ನಲ್ಲಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ನಿಂದ ಶೈಕ್ಷಣಿಕ ಸಾಲ ಪಡೆದರೂ ಸಹ, ಬೆಂಗಳೂರಿನಲ್ಲಿ ವಸತಿಗಾಗಿ ಬೇಕಾಗುವ ವೆಚ್ಚವನ್ನು ಭರಿಸುವ ಮಾಸಿಕ ಅದಾಯ ತಂದೆಗೆ ಇರಲಿಲ್ಲ. ಕೇವಲ ಒಂದೂವರೆ ಎಕರೆ ಒಣ ಭೂಮಿಯಿಂದ ಬರುವ ಸಣ್ಣ ಆದಾಯ ಅವರದ್ದು. ಹಾಗಾಗಿ, ಎಂಬಿಎ ಪದವಿಯ ಅವಧಿಯಲ್ಲಿ ಸರ್ಕಾರ ನಡೆಸುವ **BCM** ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಬೇಕಾಯಿತು.

ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮ ಅಭಿಜಿತ್ ನ ಜೀವನದಲ್ಲಿ ಒಂದು ಪಲ್ಲಟವನ್ನುಂಟುಮಾಡಿದೆ. ಈಗ ಅಭಿಜಿತ್ ಕೊರಟಗೆರೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಓರ್ವ ಮಾದರಿ **MBA** ಪದವೀದರ! **Redington India Ltd** ಕಂಪನಿಯಲ್ಲಿ "ವ್ಯಾಪಾರಾಭಿವೃದ್ಧಿ ವ್ಯವಸ್ಥಾಪಕ" ಹುದ್ದೆಯಲ್ಲಿ ಮಾಡಿದ ಸಾಧನೆ ಅದ್ವಿತೀಯ, ಕಂಪನಿ ಮತ್ತು

**BSBS** ಸಂಸ್ಥೆಯ ಬಾಂಧವ್ಯವನ್ನು ಬೆಸೆಯುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದರ ಫಲವಾಗಿ **BSBS**ನಲ್ಲಿ ಪದವಿ ಮುಗಿಸಿದ ಇತರ ಮೂರು ಪ್ರತಿಭಾವಂತರನ್ನು ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮಗನ ನಿಯತವಾದ ಆದಾಯ ಪ್ರತಿ ತಿಂಗಳು 16 ರಿಂದ 17 ಸಾವಿರ ರೂಪಾಯಿಗಳ ಫಲವಾಗಿ ತಂದೆತಾಯಿಯರಿಗೆ ನೆಮ್ಮದಿಯ ಅನುಭವ. ಹಳೆಯದಾದ ಮನೆಗೆ ಈಗ ಹೊಸ ಕಾಯಕಲ್ಪ. ಮೊಮ್ಮಗವಿನ ಮೊದಲ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಎಲ್ಲರ ಮುಖದಲ್ಲೂ ತೃಪ್ತಿ, ಮಂದಹಾಸ!

ಒಂದು ಜವಾಬ್ದಾರಿಯುತ ವಿದ್ಯಾಸಂಸ್ಥೆಯನ್ನು ಸೇರಿ ಅಭಿಜಿತ್ ಪಡೆದ ಯಶಸ್ವಿನ ಗಾದೆಯನ್ನು ತಾಲೂಕಿನ ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕರು "ಹಳ್ಳಿಗಳ ಅರ್ಥಿಕ ಸಬಲೀಕರಣಕ್ಕೆ ಇದು ಒಂದು ಸಮರ್ಥ ಉದಾಹರಣೆ" ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇದು **BSBS** ಸಂಸ್ಥೆಯಲ್ಲಿ ಮಾತ್ರ ಸಾಧ್ಯ!!





# ಗುನಪಲ್ಲಿ ಮನಮೋಹನ್

2017- 19



ಮನ್ ಮೋಹನ್ ವಾಸ್ತವವಾಗಿ ಅವನ ತಂದೆ ತಾಯಿಯಿರಿಗೆ ಮಗನಿಗಿಂತ ಮಗಳಾಗಿದ್ದ ಎನ್ನಬಹುದು. ಚಿಕ್ಕ ವಯಸ್ಸಿನಿಂದಲೇ ಅಂಗಳಕ್ಕೆ ರಂಗೋಲಿ ಹಾಕುವುದರಿಂದ ಹಿಡಿದು, ಅಡುಗೆ ಮನೆಯ ನಿರ್ವಹಣೆಯವರೆಗೆ ಎಲ್ಲಾ ನಾಜೂಕಿನ ಕೆಲಸಗಳೂ ಕರಗತವಾಗಿದ್ದವು ಈತನಿಗೆ. ಕುಟುಂಬದ ಆದಾಯಕ್ಕಾಗಿ ತಾಯಿ ಸಹಾ ತಂದೆಯ ಜೊತೆ ಕೈ ಜೋಡಿಸುವುದು ಅಗತ್ಯವಿದ್ದುದರಿಂದ

ಮನಮೋಹನ್ ಇದು ಅನಿವಾರ್ಯವಾಗಿತ್ತು. ಮನೆಯ ಆದಾಯದ ಏಕೈಕ ಮೂಲ ಆಂಧ್ರದ ಅನಂತಪುರ ಜಿಲ್ಲೆಯ ತಮ್ಮ ಹಳ್ಳಿಯಲ್ಲಿದ್ದ ಪುಟ್ಟ ಕಿರಾಣಿ ಅಂಗಡಿ. ಅವನ ಅಕ್ಕನಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆಮಾಡಿಕೊಟ್ಟಿದ್ದರಿಂದ ಉಂಟಾದ ಅರ್ಥಿಕ ಮುಗ್ಗಟ್ಟು , ಜೊತೆಗೆ ಆ ಕುಟುಂಬದ ಭಾಗಶಃ ಹೊಣೆಗಾರಿಕೆ ಕೂಡ ಮನಮೋಹನ್ ಕುಟುಂಬದ ಮೇಲಿತ್ತು. ಹೀಗಾಗಿ ಆದಾಯಕ್ಕಾಗಿ ಹೆಚ್ಚು ಕೆಲಸಮಾಡುವ ಅನಿವಾರ್ಯತೆ!

BSBSನ ಹಿರಿಯ ವಿದ್ಯಾರ್ಥಿಗಳನ್ನೇಕರು **Loreal, Health & Glow, Mynta** ಮುಂತಾದ ಕಂಪನಿಗಳಲ್ಲಿ ಯಶಸ್ವಿಯಾಗಿದ್ದನ್ನು ಕಂಡ ಮನಮೋಹನ್, **M B A** ಮಾಡುವಾಗಲೇ ಸೌಂದರ್ಯವರ್ಧಕ (**Beauty & Wellness, Industry**) ಕ್ಷೇತ್ರದ ಕಡೆ ಗಮನ ಹರಿಸಿದ. ಪರಿಣಾಮ, **Modi Revlon** ಕಂಪನಿ **BSBS** ನಲ್ಲಿ ನಡೆಸಿದ ಕ್ಯಾಂಪಸ್ ಆಯ್ಕೆಯಲ್ಲಿ ಯಶಸ್ವಿಯಾಗಿ, ವಾರ್ಷಿಕ 4 . 6 2 ಲಕ್ಷ ರೂಪಾಯಿಗಳ ವೇತನದೊಂದಿಗೆ ವೃತ್ತಿಪರ ಉತ್ಪನ್ನಗಳ ವಿಭಾಗದಲ್ಲಿ ಉದ್ಯೋಗ ಲಭಿಸಿಕೊಂಡ. ಹೆಣ್ಣು ಮಕ್ಕಳಂತೆ ಅಲಂಕಾರಿಕ ಕೆಲಸಗಳಿಂದಾಗಿ ನಗೆಗೀಡಾಗುತ್ತಿದ್ದ ಹುಡುಗ ಈಗ ಸೌಂದರ್ಯ ಮತ್ತು ಜೀವನಶೈಲಿಯ ಕ್ಷೇತ್ರದಲ್ಲಿ ಪರಿಣಿತ!

ವಾರವಿಡೀ ಎರಡು ಷರ್ಟ್ , ಒಂದು ಪ್ಯಾಂಟ್ ಮತ್ತು ಒಂದು ಜೊತೆ ಚಪ್ಪಲಿ(ಇದ್ದ ಒಂದೇ ಜೊತೆ ಶೂ ಉಳಿಸಿಕೊಳ್ಳುವ ಸಲುವಾಗಿ) ಧರಿಸಿ ಕಾಲೇಜು ಜೀವನವನ್ನು ಕಳೆದ



ಮನಮೋಹನ್, ಈಗ, ಅತ್ಯಾಧುನಿಕ ಕೇಶಕ್ರೀಂಗಳು, ಜೆಲ್ ಗಳು, ಪ್ರತಿನಿತ್ಯ ಹೊಸ ಉಡುಪು ಧರಿಸಿ ಹೈದರಾಬಾದ್, ಚೆನ್ನೈ, ಕೊಯಂಬತ್ತೂರು, ವೈಜಾಗ್ ಮುಂತಾದ ನಗರಗಳ ಪ್ರತಿಷ್ಠಿತ ಸಲೂನ್ ಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಬ್ರಾಂಡ್ಸ್ ಗಳ ಸೌಂದರ್ಯವರ್ಧಕ ಪ್ರತಿನಿಧಿಯಾಗುವ ಸುಯೋಗ! ಕಂಪನಿ ಸೇರಿದ ಮೂರು ತಿಂಗಳಲ್ಲಿ **BSBS**ಗೆ ಪತ್ರ ಬರೆದು ಮನಮೋಹನ್ ಹೇಳಿದ್ದು "ಸರ್ ನಿಮ್ಮ ಮ್ಯಾನ್, ಬರುವ ವಾರ ದೆಹಲಿಗೆ ಹಾರುತ್ತಿದ್ದಾನೆ. ಈಗಾಗಲೇ ಖುಷಿಯಿಂದ ತೇಲಾಡುತ್ತಿದ್ದೇನೆ" ಎಂದು. ಮನಮೋಹನ್ ಉಂಟಾದ ಆನಂದವನ್ನು **BSBS** ಊಹಿಸಬಲ್ಲದು.

ಇಂತಹ " ಕನಸಿನಿಂದ ನನಸಿನ ಕಡೆಯ "ಗ್ರಾಮಾಂತರ ಪದವೀಧರರ ಪಯಣ **BSBS** ನಲ್ಲಿ ಮಾತ್ರ ಸಾಧ್ಯ!!

**"Happens only at BSBS"**



## ಮಂಜುನಾಥ ಸಿ

2016-18



ತೀರಾ ಸಾಮಾನ್ಯವಾದ ಕ್ರಷಿಕರಂತೆ ಮಾಸಿ ಹೋಗಿದ್ದ ಶರ್ಟ್ ಹಾಗೂ ಹೆಗಲ ಮೇಲೆ ಹಸಿರು ಟವೆಲ್ ಧರಿಸಿದ ತಂದೆಯೊಂದಿಗೆ **BSBS** ಪ್ರವೇಶಿಸಿದ ಮತ್ತೊಬ್ಬ ಗ್ರಾಮಾಂತರ ಪದವೀಧರ ಮಂಜುನಾಥ ಸಿ.ತಂದೆ ಟೊಮ್ಯಾಟೊ ಬೆಳೆಗಾರರಾಗಿದ್ದು , ಬೆಳೆ ಬಂದಾಗ ತುಸು ಕಣ್ಣಾಣುವ ಆದಾಯ. ಆದರೂ ಬೆಂಗಳೂರಿನಂಥ ನಗರದಲ್ಲಿ ಸ್ನಾತಕೋತ್ತರ ಪದವಿಯ ವೆಚ್ಚವನ್ನು ಭರಿಸುವುದು

ಉಹೆಗೂ ನಿಲುಕದ ವಿಚಾರ.

ಅಭಿಜಿತ್ಯಂತೆ ಮಂಜುನಾಥನಿಗೂ ಸಹಾ ಎಂ. ಬಿ. ಎ ಅವಧಿಯಲ್ಲಿ ಸರ್ಕಾರಿ ಬಿ. ಸಿ. ಎಂ ವಿದ್ಯಾರ್ಥಿನಿಲಯ ಸೇರ ಬೇಕಾಯಿತು. **BSBS** ಸಂಸ್ಥೆ ವ್ಯವಸ್ಥೆ ಮಾಡಿದ ಪ್ರಾಜೆಕ್ಟ್ ಕಾರ್ಯಗಳಲ್ಲಿ, ಇಂಟರ್ನಶಿಪ್ ಗಳಲ್ಲಿ ಅವಕಾಶಗಳಿಸಿದ ಮಂಜುನಾಥ್, ತನ್ನ ಸಹೋದ್ಯೋಗಿಗಳ ಅಸಮಾಧಾನ, ಗೇಲಿ, ಇವುಗಳಿಗೆ ಒಳಗಾದದ್ದೂ ಉಂಟು. ಅದಕ್ಕೆ ಕಾರಣ "ಸಂವಹನಾ ಸಾಮರ್ಥ್ಯ ದ ಕೊರತೆ (**Poor communication**), ಅದೇ ಕಾರಣದಿಂದಾಗಿ ಒಂದೆರಡು ಪ್ರೀಮಿಯಂ **Internship** ಅವಕಾಶಗಳು ತಪ್ಪಿಹೋದದ್ದೂ ಉಂಟು. ಆದರೆ ಇಂಥ ಅನುಭವಗಳೇ ವಿದ್ಯಾರ್ಥಿಗಳನ್ನು ಗಟ್ಟಿಮಾಡುತ್ತವೆ ಎಂಬ **BSBS**ನ ನಂಬಿಕೆ ಹುಸಿಯಾಗಲಿಲ್ಲ!

ಪುಟ್ಟ **Internship** ಕಂಪನಿಯೊಂದರಲ್ಲಿ ಅವಕಾಶಗಿಟ್ಟಿಸಿದ ಮಂಜುನಾಥ್ ತನಗೆ ನೀಡಿದ್ದ ಗುರಿ ಸಾಧಿಸುವಲ್ಲಿ ತೋರಿಸಿದ ಅಗಾಧ ಪರಿಶ್ರಮ, ಶ್ರದ್ಧೆಗಳಿಂದ ಎಲ್ಲರ ಗಮನಸೆಳೆದ!

ಉತ್ತಮ ಸಂವಹನ ಕಲೆಯನ್ನು, ಜೀವನಕಲೆಯನ್ನೂ ಮೈಗೂಡಿಸಿಕೊಂಡ! ತನ್ನ ಉತ್ತಮ ನಡತೆ, ವ್ಯಕ್ತಿತ್ವ, ಕಾರ್ಯ ಶ್ರದ್ಧೆ ಯಿಂದಾಗಿ ಮಂಜುನಾಥ್ ರಫ್ತುವ್ಯಾಪಾರ ಸಂಬಂಧಿತ "**Start-up**" ಕಂಪನಿಯೊಂದರಲ್ಲಿ ವ್ಯಾಪಾರ ಅಭಿವೃದ್ಧಿ ಅಧಿಕಾರಿಯಾಗಿ ಉದ್ಯೋಗ ದೊರಕಿಸಿಕೊಂಡ. ತನ್ನ ವಿವಿಧ ಭಾಷೆಗಳ ಪರಿಣತಿಯಿಂದಾಗಿ ಈಗ ಉತ್ತರ ಹಾಗೂ ಪಶ್ಚಿಮ ರಾಜ್ಯಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುತ್ತಾನಲ್ಲದೆ, ವ್ಯಾಪಾರಿಗಳನ್ನು, ಗ್ರಾಹಕರನ್ನು ಸಂಪರ್ಕಿಸುವ ಕಾರ್ಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದಾನೆ.

ಗೇಲಿ, ತಿರಸ್ಕಾರ ಇವುಗಳಿಂದ ತತ್ತರಿಸಿದ್ದ ವ್ಯಕ್ತಿಯೊಬ್ಬ ಇದೀಗ ತನಗೆ ಉದ್ಯೋಗ ನೀಡಿದ ಕಂಪನಿಯ ಆಧಾರಸ್ತಂಭ.



ಇದು **BSBS** ಸಂಸ್ಥೆಯಲ್ಲಿ ಮಾತ್ರ ಸಾಧ್ಯ!



# ಸಾಗರ್ ಚಂದ್ರಯ್ಯ

2016-18



ತೀರಾ ಸಾಮಾನ್ಯ ಮಟ್ಟದ ಶ್ರಮಿಕ ದಂಪತಿಗಳಿಗೆ ಬಹಳ ಕಾಲದ ನಂತರ ಜನಿಸಿದ ಸಾಗರ್, ವಿದ್ಯಾಭ್ಯಾಸದಲ್ಲಿ ಮುಂದು. ಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದ ಮಗನ ಓದಿನ ಕನಸನ್ನು ಪೂರ್ಣಮಾಡಬೇಕೆಂಬ ಇಚ್ಛೆ ತಂದೆತಾಯಿಯರಿಗೆ ಪ್ರಬಲವಾಗಿತ್ತಾದರೂ, ಆದಾಯದ ಕೊರತೆ!ಬೆಂಗಳೂರಿನಂಥ

ನಗರದಲ್ಲಿ ಸ್ನಾತಕೋತ್ತರ ಪದವಿಯ ಅಭ್ಯಾಸಕ್ಕಾಗಿ ಬೇಕಾದ ಉಣ, ವಸತಿ, ಶುಲ್ಕ ಇವುಗಳನ್ನು ಉಹಿಸುವುದೂ ಕಷ್ಟವಾದ ಪರಿಸ್ಥಿತಿ.ಹಳ್ಳಿಯಲ್ಲೇ ಅಸ್ಥಿರವಾದ ಕೂಲಿಯ ಕೆಲಸದಲ್ಲಿದ್ದುದರಿಂದ ಬ್ಯಾಂಕುಗಳಿಂದ ನೆರವು ನಿರೀಕ್ಷಿಸುವುದು ಸಹಾ ದೂರ ಅನ್ನಿಸಿತ್ತು.

ಇಂಥ ಆರ್ಥಿಕ ಸಂಕಷ್ಟಗಳ ನಡುವೆಯೂ ಸಾಗರ್ ಚಂದ್ರಯ್ಯ, ಉನ್ನತ ಶಿಕ್ಷಣವೆಂದರೆ ಬೆಂಗಳೂರಿನ **BSBS**ನಲ್ಲಿ ಮಾತ್ರ ಎಂಬ ತನ್ನ ನಿರ್ದಾರದಿಂದ ಕದಡಲಿಲ್ಲ. ತನ್ನ ಪದವಿ ಕಾಲೇಜಿನಲ್ಲಿ ಅವನ ಹಿರಿಯ ಸಹಪಾಠಿಗಳಾಗಿದ್ದ ನಂದೀಶ್ ನಾಯಕ್, ಕೋಮಲ ಇವರುಗಳಲ್ಲಿ **B S B S** ಸೇರಿದ ನಂತರ ಉಂಟಾಗಿದ್ದ " ವ್ಯಕ್ತಿತ್ವ ವಿಕಸನ" (**Transformation**) ಮತ್ತು ಯಶಸ್ಸು ಅವನಿಗೆ ಮಾದರಿಯಾಗಿತ್ತು.

ಪದವಿ ಕಾಲೇಜಿನ ಶಿಕ್ಷಕರೊಬ್ಬರು ಬ್ಯಾಂಕ್ ಲೋನ್ ಸಹ-ಹೊಣೆಗಾರರಾಗಲು ಒಪ್ಪಿ ಸಹಕರಿಸಿದ್ದರಿಂದ ಕೆನರಾ ಬ್ಯಾಂಕ್ ಚೆಕ್‌ಕರೆ ಶಾಖೆಯಿಂದ ವಿದ್ಯಾಭ್ಯಾಸ ಸಾಲವೊಂದು ದೊರಕಿತು.ಮಗನ ವಿದ್ಯಾಭ್ಯಾಸದ ಖರ್ಚನ್ನು ಸರಿದೂಗಿಸಲು ತಾಯಿ ಸಹ ಅದೇ ಪಿಜಿಯಲ್ಲಿ ದಿನಗೆಲಸದ ಸಹಾಯಕಿಯಾಗಿ ಕೆಲಸಮಾಡುವಲ್ಲಿ **B S B S** ಸಹಾ ನೆರವಾಯಿತು. ಕ್ಯಾಂಪಸ್ ಆಯ್ಕೆಯಲ್ಲಿ ಪ್ಯಾರಿಸ್- ಮೂಲದ, ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗ ಪಡೆದ ಸಾಗರ್ ಎರಡೇ ವರ್ಷಗಳಲ್ಲಿ ಸಾಲವನ್ನು ಸಂಪೂರ್ಣವಾಗಿ ತೀರಿಸಿ, **BSBS**ನ ಮುಂದಿನ ಆಕಾಂಕ್ಷೆಗಳಿಗೆ ಸಹಾ ಸಾಲ ಸುಲಭವಾಗಿ ಸಿಗಲು ಮಾದರಿಯಾಗಿದ್ದಾನೆ!

ಸಾಗರ್ ಈಗ ಪ್ರತಿಷ್ಠಿತ "**Decathlon India**" ಕಂಪನಿಯ ಅರ್ಬನ್ ಮೊಬಿಲಿಟಿ ಉತ್ಪನ್ನಗಳ ವಿಭಾಗದ ಅತ್ಯಂತ ಹೆಮ್ಮೆಯ, ಕ್ರೀಡಾ ಮುಖ್ಯಸ್ಥ!



ಆದಾಯದ ಮೂಲಕ್ಕಾಗಿ ಹಂಬಲಿಸುತ್ತಿದ್ದ ಕುಟುಂಬದಲ್ಲಿ ಈಗ ಮಗನ ಉತ್ತಮ ಆದಾಯದಿಂದಾಗಿ ನೆಮ್ಮದಿಯ ನಿಟ್ಟುಸಿರು! "ಗೃಹಸಾಲ"ದ ಮೂಲಕ ತಮ್ಮ ಕನಸಿನ ಸೂರೊಂದನ್ನು ಹೊಂದುವ ಆಸೆ ಈಗ ಗರಿಯೊಡೆದಿದೆ! ತನ್ನ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ವಲಯದಲ್ಲಿ ಉದ್ಯೋಗದ ಭರವಸೆಯೊಂದಿಗೆ ವೃತ್ತಿಜೀವನಕ್ಕೆ ಅಗತ್ಯವಾದ ದಕ್ಷತೆ, ಕಾರ್ಯಕ್ಷಮತೆಯ ಭರವಸೆಕೂಡಾ ನೀಡುತ್ತದೆ BSBS."BSBS ಒಂದು ಕಾರ್ ಗ್ಯಾರೇಜ್ ಇದ್ದ ಹಾಗೆ! ಅಶಕ್ತ(Scrap) ವಾಹನಗಳನ್ನು ಪಡೆದು ಹೊಚ್ಚಹೊಸತಾಗಿ ಮಾರ್ಪಡಿಸಿ, ಪ್ರೀಮಿಯಂ ದರದಲ್ಲಿ ಮಾರಟವಾಗುವಂತೆ ಮಾಡುತ್ತದೆ" ಎಂದು ಸಾಗರ್ ಇತ್ತೀಚೆಗೆ ತನ್ನ ಸ್ನೇಹಿತರಿಗೆ ಹೇಳಿದ್ದು ಗಮನಾರ್ಹ. ಇದಲ್ಲವೇ ವಿದ್ಯಾಸಂಸ್ಥೆಗಳ ಹೊಣೆ?

ಇದರಿಂದಾಗಿಯೇ BSBS ಸಂಸ್ಥೆ ತನ್ನನ್ನು ಓರ್ವ ಹೊಣೆಯಿರಿತ ಬ್ಯುಸಿನೆಸ್ ಶಾಲೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತದೆ.



## ಎ.ಟಿ. ಹರೀಶ್


2016-18



ಅಯ್ಯಪ್ಪನ್ 2016-18 ಆತನೊಬ್ಬ ಅತಿ ಸಾಧಾರಣ ವಿದ್ಯಾರ್ಥಿ. ಕಡಿಮೆ ಅಂಕಗಳಿಂದಾಗಿ ಅನೇಕ ಬ್ಯಾಂಕುಗಳು ಅವನಿಗೆ ಸಾಲ ನೀಡಲು ನಿರಾಕರಿಸುವಂತಾಯಿತು. **BSBS** ಬಗ್ಗೆ ತಾನು ವಿಜಯ ಕಾಲೇಜ್‌ನಲ್ಲಿ **B B M** ಮಾಡುವಾಗಲೇ ತನ್ನ ಹಿರಿಯ ಸಹಪಾಠಿಗಳಿಂದ ಕೇಳಿದ್ದ. ತಾನೂ ಅಲ್ಲಿಂದಲೇ **M B A** ಪಡೆಯಬೇಕೆಂದು ತುಡಿತ ತುಂಬಿಕೊಂಡಿದ್ದ. ಕ್ರೀಡೆ ಅವನ ಆಸಕ್ತಿ. ಉದ್ಯೋಗ ಅದರ ಸಂಬಂಧದಲ್ಲೇ ಮಾಡಬೇಕೆಂಬ ಕನಸು. ಕಾಕತಾಳೀಯ ಎಂಬಂತೆ ಅವನಿಗೆ ದೊರಕಿದ ಮೊದಲ ಕಾರ್ಯ ಯೋಜನೆ, ಅಂತರ್‌ಕಲಿಕೆ ಹಾಗೂ ಆವರಣದಲ್ಲಿ ನಡೆದ ನೇಮಕಾತಿ (**Campus Nominations for Placements**) ಎಲ್ಲವೂ **Decathlon Sports India** ದಲ್ಲಿ ಒದಗಿ ಬಂದಿತು, ಅದರಲ್ಲಿನ ಕ್ರಿಕೆಟ್ ಮತ್ತು ಕ್ರೀಡಾದಳದ ನೇತಾರನಾಗಿ! ಇವೆಲ್ಲ ಅವಕಾಶಗಳು ಸಿಕ್ಕಿದ್ದು **BSBS** ಮೂಲಕ.

ತನ್ನ ಇಂದಿನ ಉನ್ನತಿಗೆ ಹಾಗೂ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ತನ್ನನ್ನು ಕಾಳಜಿ, ಎಚ್ಚರ ವಹಿಸಿ ತಿದ್ದಿ ತೀಡಿದ, ಅಡ್ಡಹಾದಿ ಹಿಡಿಯದಂತೆ ಸದಾ ತನ್ನ ರಕ್ಷಣೆಯಲ್ಲಿ, ಸರಿದಾರಿಯಲ್ಲೆ ಸಾಗುವಂತೆ ನೋಡಿಕೊಳ್ಳುವ ಮೂಲಕ ತನ್ನನ್ನು ಓರ್ವ ಅಸಾಧಾರಣ, ನಿಷ್ಠಾವಂತ ವ್ಯಕ್ತಿಯಾಗಿ ರೂಪಿಸಿದ ಶಿಲ್ಪಿಯಾಗಿ ನಿಂತ **B S B S** ಕಾರಣವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.

ಒಂದೂವರೆ ವರ್ಷಗಳಲ್ಲಿ ಶೇಕಡಾ 40ರಷ್ಟು ಅಧಿಕ ವೇತನ ಬಡ್ಡಿಯನ್ನು ಪಡೆದು, ರನ್ನಿಂಗ್ ಸ್ಟೋರ್ಟ್ಸ್ ಅನ್ನು ಹಾಗೂ ತನ್ನ ಜೊತೆಗಾರರನ್ನು ಮುನ್ನಡೆಸಲು ವಿಶಾಖಪಟ್ಟಣದ ಶಾಖೆಗೆ ಅಯ್ಕೆಯಾದದ್ದು ತನಗೆ ಸಿಕ್ಕ ಪ್ರಾಯೋಗಿಕ ಕಲಿಕಾ ಪ್ರಕ್ರಿಯೆಯೇ ಕಾರಣವೆಂದು ಹರೀಶ್ ಗುರುತಿಸಿದ್ದಾನೆ.



# ನಂದೀಶ್ ನಾಯ್ಕ

2013-15



**2013-15 BSBS** ಅದೊಂದು ಥಿಡೀರ್ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಅದಕ್ಕೆ ಪ್ರೇರಕವಾಗಿದ್ದು ಅಲ್ಲಿನ **Corporate Relations Officer** ಸ್ವೀಕರಿಸಿದ ಒಂದು ದೂರವಾಣಿ ಕರೆ. ಅದೊಂದು ಗೃಹಪ್ರವೇಶದ ಆಹ್ವಾನ.

ನಮ್ಮ ರಾಜ್ಯದ ಚಿತ್ರ ದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪುಟ್ಟ ಗ್ರಾಮ ಕುರುಡಿಹಳ್ಳಿಯ ಲಂಬಾಣಿ ತಾಂಡ್ಯದ ಮಣ್ಣಿನ ಮನೆಯೊಂದು ಇಟ್ಟಿಗೆ- ಗಾರೆ ಮನೆಯಾಗಿ ರೂಪಾಂತರ ಹೊಂದಿತ್ತು. ಈ ರೂಪಾಂತರದ ಹಿಂದೆ ಒಂದು ಅದ್ಭುತ ಮಾರ್ಪಾಟಿನ ಪವಾಡವೇ ಜರುಗಿತ್ತು.

ನಂದೀಶ್ ನಾಯ್ಕನ ತಂದೆ ಸೈಕಲ್ ತುಳಿಯುತ್ತಾ, ಹಳ್ಳಿಗಳನ್ನು ಸುತ್ತಿ ಮೀನು ಮಾರುವ ಮೂಲಕ ಜೀವನ ಸಾಗಿಸುತ್ತಿದ್ದವರು.ನಂದೀಶನ ಏಕಮೇವ ಲಕ್ಷ್ಯ ತಾನೊಂದು ಒಳ್ಳೆಯ ಉದ್ಯೋಗಗಳಿಸುವುದಾಗಿತ್ತು. ಈ ಅನನುಭವಿ, ಮೃದುಭಾಷಿ ಯುವಕನನ್ನು **Redseer Consulting** ಎಂಬ ಕಂಪನಿಯು ವಿಶ್ಲೇಷಕನಾಗಿ ಆಯ್ಕೆಕೊಂಡಿತ್ತು. ತನ್ನ ಕುಟುಂಬ ಮಾತ್ರವೇ ಅಲ್ಲ, ಸಮುದಾಯದ ಮೊದಲ ಸ್ನಾತಕೋತ್ತರ ಪದವೀಧರನೂ ಆದ ನಂದೀಶ ಈಗ ಜಾಲಜಗತ್ತಿನಲ್ಲಿ ಯಾವುದೇ ವ್ಯಾಪಾರಿ ಸಂಸ್ಥೆಯ ಅಂತರಂಗದ ಅರಿವುಮೂಡಿಸುವ ದರ್ಶಕೆಗಳೊಡನೆ ಕಾರ್ಯ ನಿರ್ವಹಿಸುತ್ತಿದ್ದಾನೆ.

ಇಂದು, ಯೂ ಪ್ಲಸ್ (**You Plus**) ಕಂಪನಿಯ ಕಾರ್ಯಾಲಯದ ಆವರಣದಲ್ಲಿ ನನಸಾದ ತನ್ನ ಕನಸನ್ನು ತಾನುಣ್ಣುವ ಪ್ರತಿ ತುತ್ತಿನಲ್ಲೂ ಸವಿಯುತ್ತಿರುವವನು ಇದೇ ನಂದೀಶ್ ನಾಯಕ್. ನಂದೀಶನ ಇಬ್ಬರು ಬಂಧು ಸೋದರಿಯರೂ ನಂತರದ ವರ್ಷಗಳಲ್ಲಿ **BSBS** ಸೇರಿದರು. ಗಂಡುಮಕ್ಕಳೇ ವಿದ್ಯಾವಂತರಾಗದ ಸಮುದಾಯದಿಂದ ಇಬ್ಬರು ಹೆಣ್ಣು ಮಕ್ಕಳು ಸ್ನಾತಕೋತ್ತರ ಪದವಿಗೆ ಬರುವುದೆಂದರೆ..?!

**Happens only at BSBS.**





# ಲಕ್ಷ್ಮೀ ಕುಲಕರ್ಣಿ

2014-16



ಈಕೆ ಹೋರಾಟಕ್ಕಾಗಿಯೇ ಹುಟ್ಟಿರಬೇಕು! ಏಳು ವರ್ಷಕ್ಕೆ ತಾಯಿಯನ್ನು ಕಳೆದುಕೊಂಡಳು. ಮಗುವಿಗೆ ಶಿಕ್ಷಣದೊಂದಿಗೆ, ಒಳ್ಳೆಯ ಉಟವೂ ಸಿಗಲೆಂದು ತಂದೆ ಗಾಜನೂರಿನ ಜವಾಹರ್ ನವೋದಯ ವಸತಿ ಶಾಲೆಗೆ ಕಳುಹಿಸಿದರು. ನಂತರ ಸಾಗರದ ಇಂದಿರಾ ಗಾಂಧಿ ಮಹಿಳಾ ಸರ್ಕಾರಿ ಕಾಲೇಜಿನಿಂದ ವಾಣಿಜ್ಯ ಪದವಿ.

2014ರಲ್ಲಿ ಒಂದು ಮುಂಜಾನೆ 5.30ಕ್ಕೆ ಲಕ್ಷ್ಮೀ ತಂದೆಯೊಡನೆ BSBS ಬಾಗಿಲಿಗೆ ಬಂದಿಳಿದಳು. ರಾತ್ರಿ ಪ್ರಯಾಣ ಮಾಡಿ ಬಂದವರು ಸುಧಾರಿಸಿಕೊಂಡು ಬರುವ ಮಟ್ಟಿಗೆ ಒಂದು ಹೋಟೆಲ್ ಕೋಣೆ ಬಾಡಿಗೆ ಪಡೆಯುವುದು ಅವರಿಂದ ಆಗದ ಮಾತಾಗಿತ್ತು. ಬರಿಗಾಲಿನಲ್ಲಿ ನಿಂತಿದ್ದ ತಂದೆ ಶುಭ್ರವಾದ ಸಫಾರಿ ಸೂಟ್ ಧರಿಸಿದ್ದರು. ತನ್ನ ಊರಿನಲ್ಲಿ ಅರ್ಚನೆ ಹಾಗೂ ಗಿರಣಿಯೊಂದರಲ್ಲಿನ ಕೆಲಸ - ಈ ಎರಡೂ ಸೇರಿ ಮಾಸಿಕ ಆದಾಯ ₹1900/- ಆದರೂ, ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಹೆಬ್ಬಯಕೆ ಆ ಮುಗ್ಧ ಹಾಗೂ ಧೈರ್ಯಶಾಲಿ ತಂದೆಯನ್ನು ಬೆಂಗಳೂರಿನವರೆಗೂ ಕರೆತಂದಿತ್ತು. ಇವರ ಹೊಣೆಗಾರಿಕೆಯಲ್ಲಿ B S B S ಪಾಲಿಗಾರಿಕೆ ಪಡೆಯಿತು. ಕರುಣಾಸಂಸ್ಥೆಯೊಂದರ ಸಮುದಾಯ ವಸತಿಕೇಂದ್ರದಲ್ಲಿ ತನ್ನ MBA Course ಸಮಯದಲ್ಲಿ ಲಕ್ಷ್ಮೀ ಇರುವಂತೆ ವ್ಯವಸ್ಥೆ ಮಾಡಿಕೊಟ್ಟಿತು.

ಇವೆಲ್ಲವೂ ಇಂದು ಇತಿಹಾಸ. ಸಹಸ್ರಾರು ಕೋಟಿಗಳ ವಹಿವಾಟು ನಡೆಸುತ್ತಿರುವ ಸಂಸ್ಥೆಯೊಂದರಲ್ಲಿ ಪ್ರತಿ ವರ್ಷವೂ "ಅತ್ಯುತ್ತಮ ಉದ್ಯೋಗಿ" ಎಂದು ಮೂರು ವರ್ಷಗಳಿಂದ ಬಹುಮಾನಿತಳಾಗುತ್ತಾ, BSBS ಅಭಿಮಾನಿಯಾದ ತನ್ನ ಪತಿಯೊಡನೆ ಬೆಂಗಳೂರಿನಲ್ಲಿ ಹಾಯಾಗಿ ಜೀವನ ಸಾಗಿಸುತ್ತಿರುವ ಲಕ್ಷ್ಮೀ ಹಿರೇಕೇರೂರಿನಲ್ಲಿರುವ ತನ್ನ ತಂದೆ ಮತ್ತು ತಂಗಿಗೆ ಪ್ರತಿ ತಿಂಗಳೂ ತಪ್ಪದೇ ಹಣ ಕಳುಹಿಸುತ್ತಿರುವಳು. ಆಗಾಗ ಕಾರ್ಯನಿಮಿತ್ತ ಲಕ್ಷ್ಮೀ ವಿದೇಶಗಳಿಗೆ ಹಾರಾಡುವ ಪರಿಗೆ ಸಂಭ್ರಮ ಪಡುವ ಆ ತಂದೆಗೆ ಜೀವನದಲ್ಲಿ ತೃಪ್ತಿ ಕಂಡಂತಾಗಿದೆ.

ಲಕ್ಷ್ಮೀ ತನ್ನ ವಿದ್ಯಾ ಸಾಲದ ಕೆತ್ತುಗಳ ಪ್ರಾಮಾಣಿಕ ಮರುಪಾವತಿ ಮಾಡುವುದರಿಂದ ಹರ್ಷಗೊಂಡಿರುವ ಬ್ಯಾಂಕ್ ಪ್ರಬಂಧಕರು "BSBS" ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಸಾಲನೀಡಲು ಸದಾ ಮುಂದಾಗುವಂತಾಗಿವೆ.



ಇದಲ್ಲವೇ ಸಾಮಾಜಿಕ ಜವಾಬ್ದಾರಿ?!



## ಹರಿಣಿ .ಡಿ .ಪಿ

2013-15



2013-15 ತಂದೆ ಸಾಕ್ಷರ, ಮೈಸೂರಿನ ಬೃಂದಾವನ ಅತಿಥಿಗೃಹದ ನೌಕರ. ತಾಯಿ ನಿರಕ್ಷರಿ. ಅತಿಥಿಗೃಹ ರಾಜ್ಯ ಸರ್ಕಾರದ ಪ್ರವಾಸೋದ್ಯಮ ವ್ಯಾಪ್ತಿಯಲ್ಲಿ ಬರುವುದರಿಂದ ತಂದೆ "ಸರಕಾರಿ ಉದ್ಯೋಗಿ"! ಹಗಲಿನಲ್ಲಿ ಅಲ್ಲಿ ಕೆಲಸ ಮುಗಿಸಿ ಸಂಜೆ ತಳ್ಳುವಗಾಡಿಯಲ್ಲಿ ಪಕೋಡೆ ಮಾರಣ!


ತಂದೆಗೆ, ನಿವೃತ್ತಿಯ ನಂತರ ಹಾಸನಜಿಲ್ಲೆಯಲ್ಲಿ ತನ್ನ ಹಳ್ಳಿಗೆ ಹೋಗಿ ಅಲ್ಲಿನ ತನ್ನ ನೆಲದ ತುಂಡೊಂದರಲ್ಲಿ ಮನೆ ಮಾಡಿಕೊಂಡು ಮುಂದಿನ ಜೀವನ ಸಾಗಿಸುವ ಅಪೇಕ್ಷೆ. ಆಗ ಅವರ ಕೈಯಲ್ಲಿದ್ದುದು ಆರು ಲಕ್ಷ ರೂಪಾಯಿಗಳು ಮಾತ್ರ!

ಹರಿಣಿಗೆ ಮುಂದೆ ಓದಬೇಕಿತ್ತು. ಆದರೆ, "ಅವರು ಮೈಸೂರು ಬಿಟ್ಟು ಹಾಸನಕ್ಕೆ ಹೊರಟು ನಿಂತವರಾದ್ದರಿಂದ ಮೈಸೂರಿನ ಬ್ಯಾಂಕ್ ಗಳು ವಿದ್ಯಾಭ್ಯಾಸ ಸಾಲ ಕೊಡಲು ನಿರಾಕರಿಸಿದವು". ತಂದೆಗೆ ತನ್ನ ಹಳ್ಳಿಗೆ ಹೋಗಿ ನೆಲಸಿ ಇಬ್ಬರೂ ಹೆಣ್ಣು ಮಕ್ಕಳುಗಳ ಮದುವೆ ಮಾಡುವ ಕಾರ್ಯ ಮಾತ್ರ ಬಾಕಿ ಇರುವುದೆಂಬ ಭಾವನೆ. ಹರಿಣಿಯ ಹಠ ಅಚಲವಾಗಿತ್ತು. ಎಲ್ಲಾ ಸವಾಲುಗಳನ್ನು ಎದುರಿಸಿ **BSBS**ಗೆ ಬಂದ ಹರಿಣಿ **Redigton India**ಗೆ **Campus placement** ನಲ್ಲಿ ಆಯ್ಕೆಯಾದಳು. ಅನಂತರ **BSBS** ಬೆಂಬಲದಲ್ಲಿ ಔದ್ಯೋಗಿಕ ಮುನ್ನಡೆಯಾಗಿ ಡಿಜಿಟಲ್ ಮಾರ್ಕೆಟಿಂಗ್ ಸೇರಿದ ನಂತರ ಅನಾರೋಗ್ಯಕ್ಕೆ ತುತ್ತಾದ ತಂದೆಯ ಹಾಗೂ ತನ್ನ ತಂಗಿಯ ಬೆಂಬಲವಾಗಿ ನಿಂತಳು. ಮಗಳು ಕೆಲಸದಲ್ಲಿ ಪಡೆದ ಪ್ರಗತಿಯನ್ನು ನೋಡಲು ತಾಯಿ ಬಹುಕಾಲ ಉಳಿಯಲಿಲ್ಲ. ತಂದೆ ಕೂಡ ಮಗಳ ಮದುವೆಯ ನಂತರ ತೀರಿಕೊಂಡರು.

ತಂಗಿಯ ಜವಾಬ್ದಾರಿಯನ್ನು ಒಬ್ಬಳೇ ವಹಿಸಿಕೊಂಡಿರೋ ಹರಿಣಿಗೆ ತಿಳಿದಿದೆ - "ತಾನು ಏಕಾಂಗಿಯಲ್ಲ, ಸದಾ ತನಗೆ ಬೆಂಗವಲಾಗಿ **BSBS** ಇದೆಯೆಂದು...!"



## ಕುಣಿಗಲ್ ಸಹೋದರರು ವಿಜಯಕುಮಾರ ಮತ್ತು ಪ್ರವೀಣ 2014-16



ಇಬ್ಬರೂ ರೈತ ಕುಟುಂಬದಿಂದಲೇ ಬಂದವರು. ಭಾರತದ ಮಣ್ಣಿನ ಮಕ್ಕಳೆಂದರೆ ಅಸಲೀ ಶೈಲಿಯಲ್ಲೇ "ಆಚೆಗಳೆಂದರೆ ಈಚೆಗಿಲ್ಲದ" ಸ್ಥಿತಿ! ಪ್ರವೀಣನ ಕುಟುಂಬಕ್ಕೆ ಅರ್ಧ ಎಕರೆ

ಜಮೀನು ಆಧಾರ; ವಿಜಯಕುಮಾರನಿಗೆ ಎರಡು ಹಿಂಡುವ ಎಮ್ಮೆಗಳದೇ ಆದಾಯ.

BSBSನ ಸೇರ್ಪಡೆ ಪರೀಕ್ಷೆಯಲ್ಲಿ ಅಲ್ಲಿನ ಆಂಗ್ಲ ಮತ್ತು ಗಣಿತಗಳ ಕಠಿಣ ತರಬೇತಿ ಮುಗಿಸಿ ಉತ್ತೀರ್ಣರಾದಾಗ ಅವರ ಅರಿವಿಗೆ ಬಂದಿದ್ದು **BSBS** ಸೇರಲು ಬೇಕಾದ ದಾಖಲಾತಿ ಶುಲ್ಕವಾದ ₹29000/-ಗಳನ್ನು ತುಂಬಲು ಕೆಲವು ಸಾವಿರಗಳು ಕಮ್ಮಿ ಇವೆ ಎಂದು. ಅವರು **BSBS** ನಿಂದ ಕೇಳಿ ಪಡೆದದ್ದು "ಎರಡು ತಿಂಗಳ ಅವಧಿಯ ಸಾಲ". ಆ ಅವಧಿಯಲ್ಲಿ ಒಬ್ಬನು ಕುಣಿಗಲ್ನಲ್ಲಿ ಮರಳು ಹೊರುವ ವಾರದ ಕೂಲಿಗೆ ಸೇರಿ ದುಡಿದರೆ, ಇನ್ನೊಬ್ಬ ತನ್ನ ಕುಟುಂಬದ ಅರ್ಧ ಆದಾಯ -ಒಂದು ಎಮ್ಮೆ ಅದನ್ನು ಮಾರಿ ಹಣ ಪಡೆದ. ಇಂದು ಅವರಿಬ್ಬರೂ ದೊಡ್ಡ ಸಂಸ್ಥೆಗಳಲ್ಲಿ ಆದಾಯ- ಮುಖ್ಯನಾಗಿ ಹಾಗೂ ಪ್ರಮುಖ ಲೆಕ್ಕ ಪ್ರಬಂಧಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅರಿವಿಗಾಗಿ ಬಾಯಾರಿದ ವಿದ್ಯಾರ್ಥಿಗಳ ಅಗತ್ಯಗಳನ್ನು ಗ್ರಹಿಸುವ ಸೂಕ್ಷ್ಮತೆ, ಅವುಗಳಿಗೆ ಸ್ಪಂದಿಸಬಲ್ಲ ಸಹೃದಯತೆ, ಸದಾಕಾಲದ ಸಖ್ಯದ ಔದಯ, ಇವುಗಳನ್ನು **BSBS** ಅಲ್ಲದೇ ಬೇರಲ್ಲಿ ಕಾಣುವಿರಿ?

ಇತ್ತೀಚೆಗೆ ಪ್ರವೀಣ ತನ್ನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೇಟಿಯಿತ್ತಾಗ ಅವನೊಡನೆ ಚಿತ್ರ ತೆಗೆದುಕೊಳ್ಳಲು ನಾಮುಂದು, ತಾಮುಂದು ಎಂದವರು ವಿದ್ಯಾರ್ಥಿಗಳಷ್ಟೇ ಅಲ್ಲ, ಅಲ್ಲಿನ ಅಧ್ಯಾಪಕರುಗಳೂ ಹೌದು. ವಿಜಯಕುಮಾರನಿಗೆ ಅದೇ ಕಾಲೇಜಿನ ಅಧೀವೇಶನಗಳಲ್ಲಿ ಮಾತನಾಡಲು ಕರೆಗಳು ಬರುತ್ತಲೇ ಇವೆ. ಕುಣಿಗಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮೂವರು ಪದವೀದರರು **BSBS**ನಲ್ಲಿ **MBA** ಸೇರಿರುವುದು (2018-19) ಅಲ್ಲಿನ ಈ ಇಬ್ಬರು ವಿದ್ಯಾರ್ಥಿಗಳಿಂದ ಪಡೆದ ಪ್ರೇರಣೆ ಎಷ್ಟು ಎಂದು ಸಾಬೀತುಪಡಿಸುತ್ತದೆ.

## ಸ್ವಾನಂದ

2017-19



ಶಿರಸಿ ತಾಲೂಕಿನ ದೂರದ ಒಂದು ಹಳ್ಳಿಯ ದಂಪತಿಗೆ ಏಕೈಕ ಪುತ್ರ. ಒಬ್ಬನೇ ಮಗನಾಗಿದ್ದರೂ, ಒಂದು ಲೋಕೋಪಯೋಗಿ ಅತಿಥೇಯ ಕುಟುಂಬದ ಜೊತೆ ಇದ್ದುಕೊಂಡು ತನ್ನ ಉನ್ನತ ಶಿಕ್ಷಣವನ್ನು ಮುಂದುವರಿಸಬೇಕಿತ್ತು. **S S L C** ನಂತರದ ವಿದ್ಯಾಭ್ಯಾಸಕ್ಕೆ ತನ್ನ ತಂದೆ-ತಾಯಿಯರ ದುಡಿಮೆ ಪೂರಕವಾಗಿರಲಿಲ್ಲ. ತಂದೆ ಕರ್ನಾಟಕ-ಗೋವಾ ರಾಜ್ಯಗಳಲ್ಲಿ ಪೌರೋಹಿತಿಯ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರೆ, ತಾಯಿ ಸಮಾರಂಭಗಳಲ್ಲಿ ಅಡುಗೆ ಸೌಕರ್ಯಗಳನ್ನು ಪೂರೈಸುವವರ ಬಳಿ ಶಿರಸಿಯಲ್ಲೆ ಕೆಲಸ ಮಾಡುತ್ತಿದ್ದರು.

**PUC**ಯಿಂದ **Graduation** ವರೆಗೂ ಐದು ವರ್ಷಗಳ ಕಾಲದಲ್ಲಿ ಸ್ವಾನಂದ ಹೆಗಡೆ ಆಕರ್ಷಿಸಿಕೊಂಡಿದ್ದು ಬೆಂಗಳೂರಿನ **Corporate** ಜಗತ್ತಿನಲ್ಲಿಯ ತನ್ನ ವೃತ್ತಿ ಜೀವನವನ್ನು, ತಾನು ಇದ್ದ ಅತಿಥೇಯ ಕುಟುಂಬದ ಇಬ್ಬರು ಗಂಡು ಮಕ್ಕಳುಗಳೇ ಆತನ ಪ್ರೇರಣೆ.

**IT** ಜಗತ್ತಿನಲ್ಲಿ ಒಳ್ಳೆಯ ಕೆಲಸದಲ್ಲಿದ್ದ ಇವರು, ಊರಿಗೆ ಬಂದಾಗಲೆಲ್ಲ ಸ್ವಾನಂದನ ಜೊತೆ ಸ್ಪಂದಿಸುತ್ತಿದ್ದರು. ತಾನು **B.Com** ಓದುತ್ತಿದ್ದ ಶಿರಸಿಯ **MES** ಕಾಲೇಜಿನಲ್ಲಿ ಒಬ್ಬ ಹಿರಿಯ ಪ್ರಾಧ್ಯಾಪಕರು ಹೇಳಿದ್ದ ಕೆಲವು ವಿಚಾರಗಳನ್ನು ಈ ಇಬ್ಬರು ಅಣ್ಣಂದಿರ ಬಳಿ ಹಂಚಿಕೊಂಡ ಸ್ವಾನಂದ. ಅದರ ಫಲಿತಾಂಶವಾಗಿ ಬೆಂಗಳೂರಿನಲ್ಲಿರುವ **BSBS** ಸಂಸ್ಥೆಗೆ ತನ್ನ ರವಿ ಅಣ್ಣನೊಂದಿಗೆ ಭೇಟಿ ನೀಡಿದನು.

ಹೀಗೆ ಸ್ವಾನಂದನ ಕನಸಿನ ಲೋಕದತ್ತದ ಪಯಣ ಪ್ರಾರಂಭವಾಗಿದ್ದು **June 2017**ರಲ್ಲಿ. ಆದರೆ ಪ್ರಾರಂಭದಿಂದ ಹಿಡಿದು ಕೊನೆಯ ವರೆಗೂ ಸವಾಲಿನ ಮೇಲೆ ಸವಾಲುಗಳನ್ನು ಎದುರಿಸಬೇಕಾಯಿತು ಈ ಕನಸು ತುಂಬಿದ ಯುವಕ - ತಾನು ಉಳಿದುಕೊಂಡಿದ್ದ ಒಂದು ಸಮುದಾಯದ ವಸತಿಗೃಹ ಕಲಿಕೆ ಪೂರಕವಾಗಿಲ್ಲದ್ದು; ನಂತರ ತಾನೇ ವ್ಯವಸ್ಥೆ ಮಾಡಿಕೊಂಡ ಒಂದು ಜೋಡಿ ವಸತಿಯಲ್ಲಿ ವಾಸವಾಗಿದ್ದ ತನ್ನ ಸ್ನೇಹಿತನ ಕೊಲೆಯಾಗಿದ್ದು, ತನ್ನ **Laptop**ನ ಕಳವು, ಪೋಲಿಸ್ ಸ್ಟೇಷನ್‌ಗೆ ಮಾಡಬೇಕಾದ ಪುನರಾವರ್ತನಾ ಭೇಟಿಗಳು, **Laptop** ಇಲ್ಲದ್ದರಿಂದ ಆತನ ಕಲಿಕೆಗೆ ಆದ ಅತೀವ ಹಾನಿ.....ಹೂಂ!.....ಎಷ್ಟೇಲ್ಲಾ...!



ಎಲ್ಲವೂ ಒಟ್ಟುಗೂಡಿ "ಬೆಂಗಳೂರನ್ನೇ ಬಿಟ್ಟು ಓಡಿ ಹೋಗುವ" ಋಣಾತ್ಮಕ ಯೋಚನೆಗಳು ಕಾಡ ತೊಡಗಿದವು.

BSBSನಲ್ಲಿಯ ಜವಾಬ್ದಾರಿಯುತ ಕಠಿಣ ತರಬೇತಿಯಿಂದಾಗಿ ಸ್ವಾನಂದನ ಗುರಿಯ ಕಡೆಗಿನ ಗಮನಕ್ಕೆ ಇವ್ಯಾವೂ ಅಡ್ಡ ಬರಲಿಲ್ಲ. **Jumbotail Technologies**ನಲ್ಲಿ "**Merchandising Associate**" ಪಾತ್ರಕ್ಕೆ(job role) **BSBS** ಕ್ಯಾಂಪಸ್ ನೇಮಕಾತಿ ಮೂಲಕ ತನ್ನ ಕನಸಿನ **White-collar job** ಗೆ ಸ್ವಾನಂದ ಮಾರ್ಚ್ 2019ರಲ್ಲಿ ಅಯ್ಕೆಯಾದ. ತಿಂಗಳಿಗೆ **29,500/-** ರೂಪಾಯಿ ಸಂಬಳಗಳಿಸುತ್ತಿರುವ ಮಗನ ಉನ್ನತಿ ತಂದೆತಾಯಿಗಳಿಗೆ ನಂಬಲಾರದಷ್ಟು ಸಂತೋಷ ತಂದಿದೆ. ಕನಸು ತುಂಬಿದ, ಗೊಂದಲಮಯ ದುರ್ಬಲ ಹಳ್ಳಿ ಹುಡುಗನಿಂದ, ಒಬ್ಬ ಆತ್ಮವಿಶ್ವಾಸ ಹಾಗೂ ವರ್ಚಸ್ಸು ತುಂಬಿದ **Professional** ಆದ ಸ್ವಾನಂದ ಹೆಗ್ಗಡೆಯ ನೈಜ ಕಥೆ **BSBS**, ಶಿರಸಿ **MES College** ಹಾಗೂ ಆತನ ಹಳ್ಳಿಗೆ ಒಂದು ಸ್ಪೂರ್ತಿ ಕಥೆ!

